

ಸಾಕ್ಷಿಯನ್ನು ದಿ: 05.08.2026 ರಂದು ಪುನಃ ಕರೆಯಿಸಿ ಪ್ರಮಾಣೀಕರಿಸಲಾಯಿತು.

ಪಾಟೀ ಸವಾಲು: ಆರೋಪಿ ಪರ ವಕೀಲರಾದ ಶ್ರೀ. ಎಮ್ ಆರ್ ಎಸ್ ರವರಿಂದ:

ಈ ಪ್ರಕರಣದ ನೋಟೀಸನ್ನು ದಿ: 16.11.2022 ರಲ್ಲಿ ನೀಡಿರುತ್ತೇವೆ ಅದರ ನಂತರ ನಮ್ಮ ವಕೀಲರು ಪ್ರಕರಣ ದಾಖಲು ಮಾಡಿರುತ್ತಾರೆ. 2022 ರಲ್ಲಿ ನಾನು ಒಟ್ಟು ಎಷ್ಟು ಚೆಕ್ ಪ್ರಕರಣಗಳನ್ನು ಯಾರುಯಾರ ಮೇಲೆ ಹಾಕಿದ್ದೇನೆ ಎಂದು ನನಗೆ ನೆನಪಿರುವುದಿಲ್ಲ. 2022 ರಲ್ಲಿ ಹಾಕಿದ ಕೇಸುಗಳ ಬಗ್ಗೆ ನನಗೆ ಗೊತ್ತಿದೆ. 2022 ರಲ್ಲಿ ಜನವರಿಯಿಂದ ಡಿಸೆಂಬರ್ ವರೆಗೆ 110 ನೋಟೀಸುಗಳನ್ನು ನೀಡಿದ್ದೇನೆ ಎಂದರೆ ಸರಿಯಲ್ಲ. ಎಷ್ಟು ನೋಟೀಸ್ ಕೊಟ್ಟಿದ್ದೇನೆ ಎಂದು ನನಗೆ ಗೊತ್ತಿಲ್ಲ. 2022 ರಲ್ಲಿ ಖಾಸಗಿ ಸಾಲ ಆರೋಪಿಗೆ ಕೊಟ್ಟಿರುವುದಿಲ್ಲ. 2022 ರಲ್ಲಿ ಸಾಲದ ಮಿತಿ 10 ಲಕ್ಷ ಇತ್ತು. 2022 ರಲ್ಲಿ 35 ಲಕ್ಷ ಹಣದಷ್ಟು ಸಾಲ ನೀಡಿದ್ದೇನೆ ಅಂದರೆ ಸಾಕ್ಷಿ ನನಗೆ ಹಣ ಬಂದ ಬಳಿಕ ಮತ್ತೆ ಹೊಸ ಸಾಲವನ್ನು ನೀಡಿರುತ್ತೇನೆ ಎಂದು ಉತ್ತರಿಸುತ್ತಾರೆ. 2022 ರಲ್ಲಿ ಸಾಲದ ಮಿತಿ ಕೇವಲ 5 ಲಕ್ಷ ಇತ್ತು ಎಂದರೆ ಸರಿಯಲ್ಲ. ನಮ್ಮ ಗ್ರಾಹಕರು ಡಿ ಆರ್ ಗೆ ನಮ್ಮ ವಿರುದ್ಧ ದೂರನ್ನು ಸಲ್ಲಿಸಿರುತ್ತಾರೆ ಎಂದರೆ ಸರಿಯಲ್ಲ.

ಸಾಲ ಪಡೆಯಲು ಬಂದಾಗ ಮೊದಲು ಸಾಲದ ಅರ್ಜಿಯನ್ನು ಪಡೆಯುತ್ತೇವೆ. ಪರ್ಯಾಯ ಸಂಸ್ಥೆಗೆ ನಾನೇ ಮಾಲೀಕ. 2016 ರಿಂದ ನಮ್ಮ ಸಂಸ್ಥೆ ಪ್ರಾರಂಭ ಆಗಿರುತ್ತದೆ. 2016 ರಿಂದ ಇಲ್ಲಿಯವರೆಗಿನ ಎಲ್ಲಾ ಲೆಕ್ಕಪತ್ರಗಳು ನನ್ನ ಬಳಿ ಇದೆ. ಆರೋಪಿ ಈ ಹಿಂದೆ ನನ್ನ ಬಳಿ 100, 200, 500 ಕೈಗಡ ನನ್ನಿಂದ ಪಡೆಯುತ್ತಿದ್ದ. ಸಾಲದ ಅರ್ಜಿಯನ್ನು ತುಂಬಿಸಲು ಗ್ರಾಹಕರಿಗೆ ಬರದೇ ಇದ್ದರೆ ನಾವೇ ತುಂಬಿಸಿ ಕೊಡುತ್ತೇವೆ. ಸಾಲದ ಅರ್ಜಿ ಜೊತೆಗೆ ಬೇರೆ ದಾಖಲಾತಿಗಳನ್ನು ಪಡೆದುಕೊಂಡಿರಲಿಲ್ಲ. ಸಾಲವನ್ನು ಕೊಡುವಾಗ ನಾನು ನನ್ನ ಮನಸ್ಸನ್ನು ನೋಡಿ ಕೊಡುತ್ತೇನೆ. ಗ್ರಾಹಕರ ಬಳಿ ಆತನ ಉದ್ಯೋಗ, ಸಾಲವನ್ನು ಹಿಂದಿರುಗಿಸುವ ಸಾಮರ್ಥ್ಯವನ್ನು ನೋಡಿ ಸಾಲ ಕೊಡುತ್ತೇವೆ. ಸಾಲ ಮಂಜೂರು ಮಾಡಲು ಫಾರ್ಮ್ ನಂ.6, ಕನ್ಸಿಡರೇಶನ್, ಪ್ರಾಮಿಸರಿ ನೋಟ್ ಅನ್ನು ನಾವು ತೆಗೆದುಕೊಳ್ಳುತ್ತೇವೆ.

ಆರೋಪಿಯ ಸಾಲಕ್ಕೆ ಜಾಮೀನುದಾರರನ್ನು ಪಡೆದುಕೊಂಡಿರುವುದಿಲ್ಲ. ದಿ: 23.08.2022 ರಲ್ಲಿ ಆರೋಪಿ ಪ್ರಾಮಿಸರಿ ನೋಟ್ ಹಾಗೂ ಇನ್ನಿತರ ದಾಖಲಾತಿಗಳನ್ನು ಬರೆದುಕೊಟ್ಟಿರುತ್ತಾರೆ. ಆರೋಪಿ ಬೆಳಿಗ್ಗೆ ಅಂದಾಜು 10.00 ರಿಂದ 10.30 ಸುಮಾರಿಗೆ ಸಾಲ ಕೆಳಲು ಬಂದಿದ್ದರು. ಆರೋಪಿಯ ಎಸ್ ಬಿ ಖಾತೆಗೆ ಹಣವನ್ನು ವರ್ಗಾವಣೆ ಮಾಡಿರುವುದಿಲ್ಲ. ಆರೋಪಿಗೆ ಸಾಲವನ್ನು ನಗದಾಗಿ ನೀಡಿರುತ್ತೇನೆ. ನಮ್ಮ ನೋಟೀಸಿನಲ್ಲಿ ಆರೋಪಿಗೆ ಹಣವನ್ನು ನಗದಾಗಿ ಕೊಟ್ಟಿದ್ದೇನೆ ಎಂದು ಬರೆಸಿರುವುದಿಲ್ಲ ಎಂದರೆ ಸರಿ. 2022 ನೇ ಇಸವಿಯಲ್ಲಿ ಸ್ಥೂರು ಫೈನಾನ್ಸ್ ನಿಂದ ಚೆಕ್ ನಲ್ಲಿ ವ್ಯವಹಾರ ಮಾಡುತ್ತಿದ್ದೇವು ಎಂದರೆ ಸರಿ. ಆರೋಪಿಗೆ ಚೆಕ್

ಮುಖಾಂತರ ಹಣವನ್ನು ಕೊಡಲು ತೊಂದರೆ ಇತ್ತೆಯೇ ಎಂದರೆ ಇಲ್ಲ. ಸಾಕ್ಷಿ ಮುಂದುವರೆದು ಆರೋಪಿ ಬೇರೆ ಸಾಲ ಇದೆ ನಗದಾಗಿ ಬೇಕು ಎಂದು ಕೇಳಿರುತ್ತಾರೆ ಎಂದು ಉತ್ತರಿಸುತ್ತಾರೆ. ಯಾವ ಸಾಲ ಎಂದು ಆ ದಿನ ನಾನು ಕೇಳಿರುವುದಿಲ್ಲ. 70 ಸಾವಿರ ಹಣವನ್ನು ಆರೋಪಿಗೆ ನಾನು ನಗದಾಗಿ ನೀಡಿರುವುದಿಲ್ಲ ಎಂದರೆ ಸರಿಯಲ್ಲ. ಸಾಲವನ್ನು ನೀಡುವಾಗ ಮಂಜೂರಾತಿ ಸಂಬಂಧಪಟ್ಟಂತೆ ಕಾಗದದ ಹಣ ಎಂದು ಯಾವುದೇ ಹಣವನ್ನು ಸಾಲದ ಹಣದಿಂದ ಕಡಿತಗೊಳಿಸುವುದಿಲ್ಲ. ಪರ್ಯಾಯ ಸಂಸ್ಥೆಯನ್ನು ಸಹಕಾರಿ ಸಂಘಗಳ ಆಧಾರದಲ್ಲಿ ನಡೆಸುತ್ತಿದ್ದೇನೆ. ಸಹಕಾರಿ ಸಂಘಗಳ ಪ್ರಕಾರ ಸಾಲ ಮಂಜೂರಾತಿ ಹಾಗೂ ಬಡ್ಡಿ ಗೆ ನಿಯಮಗಳು ಇರುತ್ತವೆ ಎಂದರೆ ಸರಿ. 2022 ರ ಸಹಕಾರಿ ಸಂಘಗಳ ಕಾಯ್ದೆ ಪ್ರಕಾರ ಆಯಾ ವರ್ಷಗಳ ಲೆಕ್ಕವನ್ನು ಪ್ರತಿ ವರ್ಷ ಹಾಜರುಪಡಿಸುತ್ತೇವೆ. 2022-23 ನೇ ಸಾಲಿನ ಲೆಕ್ಕಪತ್ರಗಳನ್ನು ಸಹ ನಾನು ಹಾಜರುಪಡಿಸಿದ್ದೆ. ಸದರಿ ದಾಖಲಾತಿ ನನ್ನ ಬಳಿ ಇದೆ ಎಂದರೆ ಸರಿ. ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ನನಗೆ ತೊಂದರೆ ಇರುವುದಿಲ್ಲ. ಯಾರೆಲ್ಲ ಹಣ ಮರುಪಾವತಿ ಮಾಡಿದ್ದಾರೋ ಅದರ ಲೆಕ್ಕಪತ್ರಗಳು ಕೂಡ 2022 ರ ಸಾಲಿನದ್ದು ನನ್ನ ಬಳಿ ಇದೆ. ಸಾಲ ಮರುಪಾವತಿ ಮಾಡಿದ್ದಕ್ಕೆ ಯಾವ ರೀತಿ ದಾಖಲಾತಿಗಳನ್ನು ಇಟ್ಟುಕೊಳ್ಳುತ್ತೀರಿ ಎಂದರೆ ಸಾಕ್ಷಿ ರಶೀದಿ ಪುಸ್ತಕ ಇದೆ ಎಂದು ಉತ್ತರಿಸುತ್ತಾರೆ. ಲೆಜ್ಜರ್ ಎಕ್ಸ್ಟ್ರಾಕ್ಟ್ ಅನ್ನು ಮೇಂಟೇನ್ ಮಾಡಬೇಕು ಎಂದರೆ ಸಾಕ್ಷಿ ಇದೆ ಎಂದು ಉತ್ತರಿಸುತ್ತಾರೆ. ಲೆಜ್ಜರ್ ಎಕ್ಸ್ಟ್ರಾಕ್ಟ್ ನಲ್ಲಿ ಆರೋಪಿಯ ಸಾಲದ ನಮೂದು ಇದೆ ಎಂದರೆ ಸರಿ. ಆರೋಪಿ 2 ತಿಂಗಳಲ್ಲಿ ಮರಳಿ ನೀಡಬೇಕು ಎಂದು ಹೇಳಿದ್ದೆವು. ಮಾಸಿಕ ಕಂತಿನ ಪ್ರಕಾರ ನೀಡಬೇಕು ಎಂದು ಹೇಳಿದ್ದೆವು. ಆರೋಪಿ ಸಾಲವನ್ನು ಮರುಪಾವತಿ ಮಾಡಿರುವುದಿಲ್ಲ.

ಫ್ರಾಮಿಸರಿ ನೋಟ್ ಬಗ್ಗೆ ಯಾವುದೇ ನೋಟೀಸನ್ನು ನೀಡಿರುವುದಿಲ್ಲ, ಸಾಕ್ಷಿ ಮುಂದುವರೆದು ಮೌಖಿಕವಾಗಿ ಕೇಳಿದ್ದೇನೆ ಎಂದು ಉತ್ತರಿಸುತ್ತಾರೆ. ಎರಡು ತಿಂಗಳ ನಂತರ ಸಾಲವನ್ನು ಆರೋಪಿ ನೀಡದ ಬಳಿಕ ಯಾವುದೇ ದಾಖಲಾತಿಯನ್ನು ಆರೋಪಿಯಿಂದ ಬರೆಸಿಕೊಂಡಿರುವುದಿಲ್ಲ. ದಿ: 31.10.2022 ರಂದು ಬ್ಯಾಂಕಿಗೆ ನಿಪಿ-1 ಅನ್ನು ಹಾಕಿರುತ್ತೇವೆ. ನಿಪಿ-3 ರಲ್ಲಿ ನೋಟೀಸಿನಲ್ಲಿ ಬರೆದ ಕಾಂಟ್ರಾಕ್ಟ್ ಡ್ರಾವರ್ಸ್ ಡ್ರಾಯಿ ಬ್ಯಾಂಕ್ ಆಂಡ್ ಪ್ಲೀಸ್ ಪ್ರೆಸೆಂಟ್ ಎಗೇನ್ ಶರಾ ಬಂದಲ್ಲಿ ದಿ: 31.01.2023 ರ ಒಳಗೆ ಪುನಃ ನಾನು ನಿಪಿ-1 ಅನ್ನು ಬ್ಯಾಂಕಿಗೆ ಹಾಕಿರುವುದಿಲ್ಲ. ಬೇರೆ ಚೆಕ್‌ನ್ನು ಕೊಡು ನಿಪಿ-1 ಅನ್ನು ಮರಳಿ ತೆಗೆದಿಕೊಂಡು ಎಂದು ನಾನು ಆರೋಪಿಗೆ ಹೇಳಿದರೂ ಆರೋಪಿ ಕೊಟ್ಟಿರುವುದಿಲ್ಲ. ಆರೋಪಿ ಬೇರೆ ಚೆಕ್ ಕೊಡಬೇಕು ಎಂದು ನೋಟೀಸಿನಲ್ಲಿ ಬರೆಸಿರುವುದಿಲ್ಲ. ನಾನು ಆರೋಪಿಯನ್ನು ಈ ಬಗ್ಗೆ ಭೇಟಿಯೂ ಮಾಡಿರುವುದಿಲ್ಲ ಹಾಗೂ ಚೆಕ್‌ನ್ನು ಕೇಳಿರುವುದಿಲ್ಲ ಎಂದರೆ ಸರಿಯಲ್ಲ. ಕಾಂಟ್ರಾಕ್ಟ್ ಡ್ರಾವರ್ಸ್ ಡ್ರಾಯಿ ಬ್ಯಾಂಕ್ ಆಂಡ್ ಪ್ಲೀಸ್ ಪ್ರೆಸೆಂಟ್ ಎಗೇನ್ ಎಂದು ಶರಾ ಬಂದ ಬಳಿಕ ಬ್ಯಾಂಕಿನವರನ್ನು ಕೇಳಿದಾಗ ಬ್ಯಾಂಕಿನವರು ಬೇರೆ ಚೆಕ್‌ನ್ನು ತೆಗೆದುಕೊಂಡು ಹಾಕಿ ಅಥವಾ ಇದೇ ಚೆಕ್‌ನ್ನು ಪುನಃ ಹಾಕಿ ಎಂದು ಹೇಳಿರುತ್ತಾರೆ.

ನಿಪಿ-1 ರಲ್ಲಿ ಬರೆದಿರುವ ಬರವಣಿಗೆ ನನ್ನದಲ್ಲ, ನನ್ನ ಮಗ ಸಮರ್ಥ ಹಾಗೂ ಕಾರ್ತಿಕ್ ನಿಪಿ-1 ಅನ್ನು ಬರವಣಿಗೆ ಮಾಡಿರುವುದಿಲ್ಲ. ನಿಪಿ-1 ರಲ್ಲಿ ಬರೆದಿರುವ ಬರವಣಿಗೆ ಹಾಗೂ ನಿಪಿ-1(ಎ) ಬೇರೆ ಬರವಣಿಗೆಯಲ್ಲಿದೆ ಎಂದರೆ ಸಾಕ್ಷಿ ನಿಪಿ-1 ಅನ್ನು ಆರೋಪಿ ಬರೆದುಕೊಂಡು ಬಂದಿದ್ದರು ನನ್ನ ಮುಂದೆ ಸಹಿ ಹಾಕಿರುತ್ತಾರೆ ಎಂದು ಉತ್ತರಿಸುತ್ತಾರೆ. ನಿಪಿ-1 ರ ಬರವಣಿಗೆ ಯಾವಾಗ ಆಗಿದೆ ಎಂದು ನನಗೆ ಗುತ್ತಿರುವುದಿಲ್ಲ. ನಿಪಿ-1 ರಲ್ಲಿ 1 ಅನ್ನು ತಿದ್ದಲಾಗಿದೆ ಎಂದರೆ ಸರಿಯಲ್ಲ.

ಮುಂದುವರೆದ ಪಾಟೀ ಸವಾಲಿಗೆ ಸಮಯವಕಾಶ ಕೋರಿದ್ದು, ಸಮಯವಕಾಶ ನೀಡಲಾಯಿತು.

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನದ ರೀತ್ಯಾಗಣಕೀಕರಿಸಲಾಯ್ತು)

ಓದಿ ಹೇಳಿ ಕೇಳಿ ಸರಿ ಇದೆ

1 ನೇ ಹೆಚ್ಚುವರಿ ಹಿರಿಯ ವ್ಯವಹಾರ ನ್ಯಾಯಾಧೀಶರು
ಮತ್ತು ಜೆಎಂಎಫ್‌ಸಿ, ಸಾಗರ.